



ಇಚ್ಛಾಶಕ್ತಿ ಇದೆಯೇ?

‘ಕನ್ನಡ ಮಾಧ್ಯಮ ಶಾಲೆಗಳ ಬಲವರ್ಧನೆ ಸೌಕರ್ಯ, ಗುಣಮಟ್ಟ ಬೀಜಮಂತ್ರವಾಗಲಿ’ (ಜೂ. 15, ಎನ್. ಉದಯಕುಮಾರ್) ‘ನಿಮ್ಮೊಡನೆ’ ಲೇಖನ ಸಕಾಲಿಕವಾದದ್ದು. ಸರ್ಕಾರಿ ಶಾಲೆಗಳಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ಸಿಗುವುದು ಖಾತರಿಯಾದರೆ ಖಂಡಿತ ಮಕ್ಕಳನ್ನು ಸೇರಿಸಲು ಮುಗಿಬೀಳುತ್ತಾರೆ ಎಂಬ ಸತ್ಯ ನಮ್ಮ ಸರ್ಕಾರಗಳಿಗೆ ಮೊದಲು ಅರ್ಥವಾಗಬೇಕು.

ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನ ಕಮ್ಮರಡಿ ಗ್ರಾಮ ಪಂಚಾಯತಿಯ ಮುಖ್ಯ ಸ್ಥಳದಲ್ಲಿ ಉತ್ತಮ ಗುಣಮಟ್ಟದ ಶೈಕ್ಷಣಿಕ ವ್ಯವಸ್ಥೆಯಿರುವ ಒಂದು ಸರ್ಕಾರಿ ಮಾಧ್ಯಮಿಕ ಶಾಲೆ ಹಾಗೂ ಒಂದು ಪ್ರೌಢ ಶಾಲೆಗಳಿದ್ದು, ಅವುಗಳಿಗೆ ಸೇರಲು ವಿದ್ಯಾರ್ಥಿಗಳು ಮುಗಿಬೀಳುತ್ತಾರೆ. ಆದರೆ ನಮ್ಮ ಸರ್ಕಾರಗಳಿಗೆ ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸಲು ಇಚ್ಛಾಶಕ್ತಿ ಇದೆಯೇ ಎಂಬುದೇ ದೊಡ್ಡ ಪ್ರಶ್ನೆ!

—ಚಾವಲ್ಸೆ ಸುರೇಶ್ ನಾಯಕ್, ಚಿಕ್ಕಮಗಳೂರು

ಹಾರುಜೇಡದ ಚಿತ್ರ-ಕಥನ

‘ಹಾರುಜೇಡದ ಬೇಟೆ ವರಸೆ’ (ಜೂ. 15, ಶಶಿಧರಸ್ವಾಮಿ ಆರ್.ಹಿರೇಮಠ) ಚಿತ್ರ-ಲೇಖನ ಸೊಗಸಾಗಿದೆ. ಕಂದುಬಣ್ಣದ ಹಾರುಜೇಡ, ಹೆನುಸಿಂಹವನ್ನು ಬೇಟೆಯಾಡಿದ ಪರಿಯನ್ನು ಚಿತ್ರದ ಮೂಲಕ ತೆರೆದಿಟ್ಟಿದ್ದು ಚೆನ್ನಾಗಿದೆ. ಹಾರುಜೇಡದ ಕುರಿತ ಮಾಹಿತಿಯೂ ಉಪಯುಕ್ತವಾಗಿದೆ.

— ಕವನಾ ಬಿ.ಆರ್., ತುಮಕೂರು



ವಿದ್ಯಾರ್ಥಿಗಳಿಗೆ ದಾರಿದೀವಿಗಿ

‘ಗೆಲುವಿನ ದಾರಿ ಯಾವುದಯ್ಯ...’ (ಜೂ. 15, ಮುನಿರಾಜು ಎಂ.) ಮುಖಪುಟ ಲೇಖನ ಎಸ್‌ಎಸ್‌ಎಲ್‌ಸಿ-ಪಿಯುಸಿ ವಿದ್ಯಾರ್ಥಿಗಳಿಗೆ ಯಶಸ್ವಿನ ಹಾದಿ ತೋರುವಂತಿದೆ. ವಿದ್ಯಾರ್ಥಿಗಳಿಗೆ ಅಗತ್ಯವಾದ ಯೋಜನಾಬದ್ಧ ಶ್ರಮ, ಕಲಿಕೆ, ಪ್ರಯತ್ನದ ಮಹತ್ವವನ್ನು ಲೇಖನ ಒತ್ತಿಹೇಳಿದೆ. ಓದನ್ನು ಯೋಜನಾಬದ್ಧವಾಗಿ ರೂಪಿಸಿಕೊಂಡರೆ ಉತ್ತಮ ಫಲಿತಾಂಶವನ್ನು ಸಾಧಿಸಬಹುದೆಂಬ ಕಿವಿಮಾತು ಸಮಂಜಸ. ಮಕ್ಕಳ ಕಲಿಕೆಗೆ ಸೂಕ್ತ ವಾತಾವರಣ ಕಲ್ಪಿಸಿಕೊಡಬೇಕಾದ ಅಗತ್ಯದ ಕುರಿತೂ ಲೇಖನ ಮಾತನಾಡಿದೆ. ಇದರೊಂದಿಗೆ, ಈ ಬಾರಿ ಹತ್ತನೇ ತರಗತಿ ಹಾಗೂ ಪಿಯುಸಿಯಲ್ಲಿ ಅತ್ಯುತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳ ಸಂದರ್ಶನ ಉತ್ತಮ ಮಾದರಿಗಳನ್ನು ಒದಗಿಸಿಕೊಟ್ಟಿದೆ.

—ಮಾನಸಿ ಗೋಪಾಲ್, ಮೈಸೂರು

ಐತಿಹಾಸಿಕ ಬರಹಗಳು ಪ್ರಕಟಗೊಳ್ಳಲಿ

‘ಸುರಗಿರಿ, ಸಮರಭೂಮಿಯಲ್ಲಿ ಶಾಂತಿಯನ್ನು ಅರಸಿ’ (ಜೂ. 15, ಡಾ. ಕೀರ್ತಿ ಮಲ್ಲೋತ್ತೆ) ಲೇಖನ, ಇತಿಹಾಸದ ಪುಟದಲ್ಲಿ ಅಡಗಿಹೋಗಿದ್ದ ಸುರಗಿರಿ ಕೋಟೆ ಮತ್ತು ದುರ್ಗದ ಕುರಿತು ಅತ್ಯುತ್ತಮ ಮಾಹಿತಿ ಒದಗಿಸಿದೆ. ಲೇಖಕರು ಇದರ ಇತಿಹಾಸವನ್ನು ಆಳವಾಗಿ ಅಧ್ಯಯನ ಮಾಡಿ ಸಮಗ್ರ ಚಿತ್ರವನ್ನು ಓದುಗರ ಮುಂದಿಟ್ಟಿದ್ದಾರೆ. ಅವರ ಬರಹವನ್ನು ಕನ್ನಡಕ್ಕೆ ನೇಮಿಸಿದ್ದ ಅವರು ಉತ್ತಮ ರೀತಿ ಅನುವಾದಿಸಿದ್ದಾರೆ. ಇಂತಹ ಐತಿಹಾಸಿಕ ಸ್ಥಳಗಳ ಬಗ್ಗೆ ಹೆಚ್ಚು ಬರಹಗಳು ಪ್ರಕಟಗೊಳ್ಳಲಿ.

—ಹೇಮಂತ್ ಡಿ. ಪೈ, ಬೆಂಗಳೂರು



ಇಡೀ ನಾಡಿಗೆ ಅಣಕ

‘ನ್ಯಾಯದ ಗಂಟೆ’ (ಜೂ. 8, ಜಿ.ವಿ. ಆನಂದಮೂರ್ತಿ) ವಿಚಾರಲಹರಿ ಲೇಖನ, ಆಡಳಿತ ಚುಕ್ಕಾಣಿ ಹಿಡಿದಿರುವವರ ಕಾರ್ಯವೈಖರಿಗೆ ಕನ್ನಡಿಯಂತಿದೆ. ಪ್ರಜಾಪ್ರಭುತ್ವದಡಿ ಎಲ್ಲಾ ರೀತಿಯ ವೈಭವಗಳು ತಮಗೆ ಸೀಮಿತವಾಗಿವೆ ಎಂಬಂತೆ ವರ್ತಿಸುವ ನಾಯಕರು ಇಡೀ ನಾಡಿಗೆ ಅಣಕ.

—ಪಿ. ಶಂಕರಪ್ಪ, ಶಿವಮೊಗ್ಗ

ಬೇರೆ ದಾರಿಯಿಲ್ಲ...

‘ದಾರಿ ಯಾವುದಯ್ಯ ಸೀರೆ ವಿಲೇವಾರಿಗೆ’ (ಜೂ. 15, ನಳಿನಿ ಟಿ. ಭೀಮಪ್ಪ) ಬಹಳ ಚೆನ್ನಾಗಿದೆ. ಉಡುಗೊರೆಯಾಗಿ ಬಂದ ಸೀರೆಗೆ ಮ್ಯಾಚಿಂಗ್ ಫಾಲ್ಟ್, ಚೋಲಿ, ಲಂಗ ಹೊಂದಿಸುವುದು ಯಾರೆಂದು ಒಲ್ಲದ ಮನಸ್ಸಿಂದ ಹೀಗೆ ಮಾಡಲೇಬೇಕಾಗಿದೆ.

—ಅನುರಾಧ ಟಿ., ದಾವಣಗೆರೆ

ನಾ ಕೊಟ್ಟ ಸೀರೆ ನನಗೇ ವಾಪಸ್!

ನಮ್ಮ ಬಂಧುವೊಬ್ಬರು ಮನೆಗೆ ಬಂದಿದ್ದಾಗ ಅವರಿಗೆ ಉಡುಗೊರೆಯಾಗಿ ಸೀರೆ ಕೊಟ್ಟಿದ್ದೆ. ಆದರೆ ಆ ಸೀರೆಯನ್ನು ನೋಡದೇ ಹಾಗೆಯೇ



ಇಟ್ಟಿದ್ದರೇನೋ? ಅದನ್ನೇ ನನ್ನ ಮಗಳ ಮದುವೆಗೆ ಉಡುಗೊರೆ ಕೊಟ್ಟಿದ್ದರು! ಇದು ಈಗ ಸಾಮಾನ್ಯವೇ ಆಗಿಬಿಟ್ಟಿದೆ. ಸೀರೆ ಕೊಳ್ಳುತ್ತಿದ್ದಾಗ ಆಗುತ್ತಿದ್ದ ಸಂಭ್ರಮ, ಸಡಗರ, ಆಸಕ್ತಿ ಈಗ ಮಹಿಳೆಯರಲ್ಲಿ ಕಾಣುತ್ತಿಲ್ಲ. ನಾರಿ, ‘ನನಗೇಕೆ ಸ್ಯಾರಿ?’ ಅನ್ನುತ್ತಿದ್ದಾಳೆನೋ!

—ಸಿ. ಮಜಯಲಕ್ಷ್ಮಿ, ಶಿವಮೊಗ್ಗ

ವಿಲೇವಾರಿ ಸಂಕಷ್ಟ...

ಮಂದಹಾಸ ಲೇಖನ ಹಾಸ್ಯಭರಿತವಾಗಿದೆ. ಸೀರೆಯೊಂದೇ ಅಲ್ಲದೆ ರವಿಕೆ ಕಣ (ಅದರಲ್ಲೂ ಹಸಿರು!) ಕೂಡ ಅದೇ ರೀತಿ. ಶುಕ್ರವಾರವೋ, ಮಂಗಳವಾರವೋ ಅಥವಾ ಗೌರಿಹಬ್ಬ, ವರಮಹಾಲಕ್ಷ್ಮಿ ಹಬ್ಬ ಎಂದರೆ ಇಂತಹ ಉಡುಗೊರೆಗಳು ಅಲ್ಲಿಂದಿಲ್ಲಿಗೆ ಇಲ್ಲಿಂದಿಲ್ಲಿಗೆ ಪಯಣಿಸುತ್ತಾ ಸಾಗುತ್ತವೆ.

ಫೋಟೊ ಫ್ರೇಂ, ಬೊಂಬೆಗಳು ಮುಂತಾದವು ಕೂಡ ಈ ಸಾಲಿಗೆ ಸೇರುತ್ತವೆ. ಗೃಹವ್ಯವೇಶದ ಉಡುಗೊರೆ ಎಂದರೆ ಹತ್ತಾರು ಗೋಡೆ

ಗಡಿಯಾರಗಳು ಬೇರೆ! ಅವೆಲ್ಲವನ್ನೂ ಇಟ್ಟುಕೊಳ್ಳುವುದೇ ಭಾರಿ ಸಮಸ್ಯೆ. ಬಿಸಾಡಲೂ ಆಗದು, ಇಟ್ಟುಕೊಳ್ಳಲೂ ಆಗದು ಎಂಬ ಸ್ಥಿತಿ.

ಇದನ್ನು ಮನಗಂಡ ನಾನು ನನ್ನ ಜೇಬಿನ ಸಾಮರ್ಥ್ಯಕ್ಕೆ ತಕ್ಕಂತೆ ಹಣವನ್ನೇ ಉಡುಗೊರೆಯಾಗಿ ಕೊಡುವ ರೂಢಿ ಮಾಡಿಕೊಂಡಿದ್ದೇನೆ. ಹಣವಾದರೆ ಯಾವ ರೀತಿಯಲ್ಲಾದರೂ ಬಳಕೆಗೆ ಬರುತ್ತದೆ ಎಂದು.

—ಪತ್ರಂಗಿ ಎಸ್. ಮುರಳಿ, ಬೆಂಗಳೂರು

ಮೂಲೆಗುಂಪಾದ ಸೀರೆ

ಈಗ ಹೊಸ ಸೀರೆ ಇರಲಿ, ಹಳೆ ಸೀರೆ ವಿಲೇವಾರಿಯೂ ಬಹಳ ಕಷ್ಟ. ಹಳೆ ಸೀರೆಗಳನ್ನು ಮನೆ ಸಾರಿಸಲು ಉಪಯೋಗಿಸುತ್ತಿದ್ದೆವು. ಈಗ ಆ ಜಾಗಕ್ಕೆ ಕೋಲುಗಳು ಬಂದಿವೆ. ಸೀರೆಯಲ್ಲಿ ಕಾಲೊರಸನ್ನು ಮಾಡುತ್ತಿದ್ದರು. ಈಗ ಥರಾವರಿ ಫುಟ್ ರಂಗ್‌ಗಳು ಬಂದು ಇವೂ ಮೂಲೆಗುಂಪಾಗಿವೆ.

—ಶ್ಯಾಮಲಾ ಸತ್ಯ, ಬೆಂಗಳೂರು